

ಒಟ್ಟು ಮುದ್ರಿತ ಪುಟಗಳ ಸಂಖ್ಯೆ : 16]

Total No. of Printed Pages : 16]

ಒಟ್ಟು ಪ್ರಶ್ನೆಗಳ ಸಂಖ್ಯೆ : 47]

Total No. of Questions : 47]

ಸಂಕೇತ ಸಂಖ್ಯೆ : **68-D/K**

Code No. : **68-D/K**

C

**CCE PF
CCE PR
NSR & NSPR**

Question Paper Serial No. **302**

ಇಲ್ಲಿಂದ ಕತ್ತರಿಸಿ

ವಿಷಯ : ತೃತೀಯ ಭಾಷೆ — ಕೊಂಕಣಿ

Subject : Third Language — KONKANI

(ಖಾಸಗಿ ಅಭ್ಯರ್ಥಿ & ಪುನರಾವರ್ತಿತ ಖಾಸಗಿ ಅಭ್ಯರ್ಥಿ / ಎನ್.ಎಸ್.ಆರ್. & ಎನ್.ಎಸ್.ಪಿ.ಆರ್.)

(Private Fresh & Private Repeater / NSR & NSPR)

ದಿನಾಂಕ : 08. 04. 2022]

[Date : 08. 04. 2022

ಸಮಯ : ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1-30 ರವರೆಗೆ]

[Time : 10-30 A.M. to 1-30 P.M.

ಗರಿಷ್ಠ ಅಂಕಗಳು : 100]

[Max. Marks : 100

ವಿದ್ಯಾರ್ಥಿಂಕ್ ಸಾಮಾನ್ಯ ಸೂಚನಾಂ :

ವಿಧ್ಯಾರ್ಥಿಂಕ್ ಸಾಮಾನ್ಯ ಸೂಚನಾಂ :

1. ಪ್ರಶ್ನೆಪತ್ರಿಕೆಂತ್ 47 ವಸ್ತುನಿಷ್ಠ ಆನಿ ವಿಷಯನಿಷ್ಠ ಪ್ರಶ್ನೆ ಆಸಾತ್.
ಪ್ರಶ್ನೆ ಪತ್ರಿಕೆಂತ್ 47 ವಸ್ತು ನಿಷ್ಠ ಆನಿ ವಿಷಯ ನಿಷ್ಠ ಪ್ರಶ್ನೆ ಆಸಾತ್ ।
2. ಪ್ರಶ್ನೆಪತ್ರಿಕೆಂಕ್ ಪಾಟಿಮುಖ್ ಕರುನ್ ಸಿಲ್ ಕೆಲ್ಯಾ ಪರೀಕ್ಷಾ ಸುರು ಜಾವ್ಣಾ ಪಯ್ಲೆಂ ಉಜ್ವಾ
ಕುಶಿನ್ ಕಾತರ್ನ್ ಪ್ರಶ್ನೆಪತ್ರಿಕೆಚೆ ಸಕ್ಡ್ ಪಾನಾಂ ಆಸಾತ್‌ಗಿ ಮ್ಹಣ್ ಪಳೆಯಾ.
ಪ್ರಶ್ನೆ ಪತ್ರಿಕೆಂಕ್ ಪರಿಂತ್ ಮುಖ್ ಕರುನ್ ಸಿಲ್ ಕೆಲ್ಯಾ । ಪರಿಕ್ಷಾ ಸುರು ಜಾವ್ಣಾ ಪಯ್ಲೆಂ ಉಜ್ವಾ
ಕುಶಿನ್ ಕಾತರ್ನ್ ಪ್ರಶ್ನೆಪತ್ರಿಕೆಚೆ ಸಕ್ಡ್ ಪಾನಾಂ ಆಸಾತ್‌ಗಿ ಮ್ಹಣ್ ಪಳೆಯಾ ।
3. ವಸ್ತುನಿಷ್ಠ ಆನಿ ವಿಷಯನಿಷ್ಠ ಪ್ರಶ್ನೆಂಕ್ ದಿಲ್ಲಿಂ ನಿಯಾಮಾ ಪಾಲನ್ ಕರಾ.
ವಸ್ತು ನಿಷ್ಠ ಆನಿ ವಿಷಯ ನಿಷ್ಠ ಪ್ರಶ್ನೆಂಕ್ ದಿಲ್ಲಿಂ ನಿಯಾಮಾ ಪಾಲನ್ ಕರಾ ।
4. ಉಜ್ವಾ ಕುಶಿನ್ ದಿಲ್ಲಿಂ ಆಂಕ್ ಪ್ರಶ್ನೆಂಕ್ ದಿಲ್ಲಿಂ ಪೂರ್ಣ್ ಆಂಕ್ ಜಾವ್ಣಾಸಾತ್.
ಉಜ್ವಾ ಕುಶಿನ್ ದಿಲ್ಲಿಂ ಆಂಕ್ ಪ್ರಶ್ನೆಂಕ್ ದಿಲ್ಲಿಂ ಪೂರ್ಣ್ ಆಂಕ್ ಜಾವ್ಣಾಸಾತ್ ।
5. ಪ್ರಶ್ನೆಪತ್ರಿಕೆಂಕ್ ವಾಚುಂಕ್ 15 ನಿಮಿಷ್ ಸಾಂಗಾತಾ ಫಾಲ್ಸ್ ಜವಾಬ್ ದೀಂವ್ಕ್ ವೇಳ್ ನಿರ್ಧಾರ್
ಕೆಲಾ ತೊ ವಯ್ ಬರಯಿಲಾ.
ಪ್ರಶ್ನೆ ಪತ್ರಿಕೆಂಕ್ ವಾಚುಂಕ್ 15 ನಿಮಿಷ್ ಸಾಂಗಾತಾ ಫಾಲ್ಸ್ ಜವಾಬ್ ದೀಂವ್ಕ್ ವೇಳ್ ನಿರ್ಧಾರ್
ಕೆಲಾ ತೊ ವಯ್ ಬರಯಿಲಾ ।

302



PF/PR/NSR&NSPR-(C)-(700)-21035



[Turn over

TEAR HERE TO OPEN THE QUESTION PAPER

ಇಲ್ಲಿಂದ ಕತ್ತರಿಸಿ

Tear here

I. ಸಕಯ್ ದಿಲ್ಲ್ಯಾ ಸವಾಲಾಂಕ್ ಸಾರ್ಕಿ ಜವಾಬ್ ವಿಂಚುನ್ ವಾಕ್ಯ್ ಭರ್ತಿ ಕರ್ :

10 × 1 = 10

सकइल दिल्या सवलांक सार्की जवाब विंचुन वाक्य भरति कर :



1. ಹೆಂ ನಾಮ್ ಪದ್ ಸ್ತ್ರೀಲಿಂಗ್

(ಎ) ವಾತ್

(ಬಿ) ಬಾಂಯ್

(ಸಿ) ತಳೆಂ

(ಡಿ) ಕುಂಜೊ

हैं नाम पद स्त्रिलिंग

(A) वात

(B) बाय

(C) तळें

(D) कुंडो

2. ತುಂ ಜಿಕ್ಲೊಯ್ ದೆಕುನ್ ಮ್ಹುಕಾ, ಸಂತೋಸ್, ಹ್ಯಾ ವಾಕ್ಯಾಂತ್ ಸಬ್ಬ್ 'ದೆಕುನ್' ಏಕ್

(ಎ) ಪುಲ್ಲಿಂಗ್

(ಬಿ) ಸಮುಚ್ಚಯ್

(ಸಿ) ನಾಮ್ ಪದ್

(ಡಿ) ಸರ್ವನಾಮ್

“तुं जिक्लोय देकुन म्हका संतोस”, हया वाक्यांत सब्द 'देकुन' एक

(A) पुल्लिंग

(B) समुच्छय

(C) नाम पद

(D) सर्वनाम



3. ಹೆಂ ನಾಮ್ ಪದ್ ಸದಾಂ ಏಕ್ ವಚನ್



(ಎ) ಪರ್ಜಾ

(ಬಿ) ಆರ್ಗಾಂ

(ಸಿ) ಉಜೊ

(ಡಿ) ದೇವ್

हैं नाम पद सदां एकवचन



(A) पर्जा



(B) अर्गा

(C) उजो

(D) देव

4. “ಸೊಬಿತ್ ಚಲಿ” ಹಾಂತು ಸಬ್ ಸೊಬಿತ್



(ಎ) ವಚನ್

(ಬಿ) ಸರ್ವನಾಮ್

(ಸಿ) ನಾಮ್ ಪದ್

(ಡಿ) ವಿಶೇಷಣ್



सोबित चलि हांतु सब् सोबित



(A) वचन

(B) सर्वनाम

(C) नाम पद

(D) विशेषण

5. ಅಬ್ಬಾ! ತುವೆಂ ವಾಗ್ ಪಳೆಲೊ! ಹಾಂತುಂ ಸಬ್ ಅಬ್ಬಾ!



(ಎ) ಉದ್ಗಾರ್

(ಬಿ) ಸಮುಚ್ಚಯ್

(ಸಿ) ಸರ್ವನಾಮ್

(ಡಿ) ವಿಶೇಷಣ್



अब्बा ! तुवें वाग पळलो ? हंतु सब् अब्बा !


(A) उदगार

(B) समुचय

(C) सर्वनाम

(D) विशेषण





6. “ಹಾಂವ್ ನಾಚ್ಲೊಂ” ಹೆಂ ವಾಕ್ಯ 

(ಎ) ಪೂರ್ಣ ಭೂತ್‌ಕಾಳ್

(ಬಿ) ನಿಶ್ಚಿತ್ ಭವಿತ್ಯಾ ಕಾಳ್

(ಸಿ) ಸಾದೊ ಭೂತ್‌ಕಾಳ್


(ಡಿ) ಪೂರ್ಣ ವರ್ತಮಾನ್ 


हांव नाचतालों हें वाक्य 

(A) पूर्ण बूतकाल

(B) निश्चित बविशकाल

(C) सादो बूतकाल


(D) पूर्ण वर्तमान 


7. ಕಸಲಿಯ್ ಗಜಾಲ್ ವ್ಹಯ್ ವ ನ್ಹಯ್ ಮಣುಂಕ್ 


(ಎ) ಸಂಕೇತಾರ್ಥಕ್ ವಾಕ್ಯಾಂ

(ಬಿ) ಪ್ರಶ್ನೀ ವಾಕ್ಯಾಂ

(ಸಿ) ವಿಧಾನಾರ್ಥಕ್ ವಾಕ್ಯಾಂ


(ಡಿ) ವಿದ್ಯಾರ್ಥಕ್ ವಾಕ್ಯಾಂ 

कसलीय गजल व्हय वा न्हय म्हणुंक 

(A) संकेतार्थक वाक्यां 

(B) प्रश्नी वाक्यां

(C) विधानार्थक वाक्यां

(D) विध्यर्थ वाक्यां 



8. ಶರ್ತಾಂ ಸಮೇತ್ ಆಸ್ತಾತ್ ತಿಂ ವಾಕ್ಯಾಂ



(ಎ) ವಿಧಾನಾರ್ಥಕ್

(ಬಿ) ಪ್ರಶ್ನೀ

(ಸಿ) ಆಜ್ಞಾರ್ಥಿ

(ಡಿ) ಸಂಕೇತಾರ್ಥಕ್



शर्ता समेत आस्तात तीं वाक्यां



(A) विधानार्थक

(B) प्रशनी

(C) आज्ञार्थी

(D) संकेतार्थक

9. ಬೂದ್ ಸಾಂಗ್ಚಿಂ ವಾಕ್ಯಾಂ



(ಎ) ವಿದ್ಯಾರ್ಥ್

(ಬಿ) ಉದ್ಗಾರ್

(ಸಿ) ವಿಧಾನಾರ್ಥಕ್

(ಡಿ) ಸಂಕೇತಾರ್ಥಕ್



बूद सर्गचिं वाक्या

(A) विध्यर्थ

(B) उदगार

(C) विधानार्थक

(D) संकेतार्थक



10. “ತೊ ಸತ್ ಸಾಂಗಿತ್ ತರ್ ಬೊಗ್ಸಿತಾಂ” ಹೆಂ ವಾಕ್ಯ್

(ಎ) ಪ್ರಶ್ನೀ

(ಬಿ) ಸಂಕೇತಾರ್ಥಕ್

(ಸಿ) ಆಜ್ಞಾರ್ಥಿ

(ಡಿ) ಉದ್ಗಾರ್



तो सत संगित तर बोगसितां हें वाक्य



(A) प्रशनी

(B) संकेताथक

(C) आज्ञार्थी

(D) उदगार



II. ಎಕಾ ವಾಕ್ಯಾನ್ ಜಾಪ್ ಬರಯ್ :

10 × 1 = 10

एका वाक्यान जाप बरय :



11. ತೆನಾಲಿ ರಾಮಾ ಕೊಣಾಚಾ ರಾಯ್ ಸಭೆಂತ್ ಪಂಡಿತ್ ಜಾವ್ನ್ ಆಸ್ಲೊ ?

तेनाली रामा कोणाचा राय सभत पंडित जावन आसलो ?



12. ಲಿಂಗನ ಮಕ್ಕಿ ಯೋಜನೆಂತ್ ಕಿತೆಂ ಉತ್ಪತ್ ಜಾತಾ ?

लिंगाना मक्कि योजानत कितें उत्पत जाता ?

13. ನ್ಹಂಯೊಂ ಮೊರೊಂಕ್ ಕಾರಾಣ್ ಕಿತೆಂ ?



न्हंयों मोरोंक कारण कितें ?

14. ಕಾಶ್ಮೀರಾಚ್ಯಾ ಖಣಿಯಾನಿ ದೇಶಾಕ್ ಕೋಣ್ ರಾಕ್ತಾತ್ ?

काशमिराचा खणियानि देशाक कोण राकतात ?



15. ಮನಿಸ್ ಸಂಸಾರಾಂತ್ ಕಸೊ ಆಯ್ಲೊ ?

मोनिस संसरांत कसो आयलो ?



16. ಕೊಡಿಯಾಲಾಂತುಂ ಬ್ರಹ್ಮ ಸಮಾಜೆಚೆ ಶಾಖೆ ಕೊಣೆ ಸ್ಥಾಪನ್ ಕೆಲೆ ?

कोडियालांतुं ब्रह्मा समाजेचे शाके कोणे स्तापन केले ?



17. ತಲ್ಲಾರ್ ಪಳೆತಾನಾ ಕಂಪ್ತಮೂ ಹಿಂ ಉತ್ರಾಂ ಕೊಣಾಚಿಂ ?

तालवार पलेताना कंपतामुं हिं उत्रां कोणाचीं ?



18. सुलतानाचो दनि कोण ?



सुलतानाचो दनि कोण ?

19. पांय्युणं कवितेचो कवि कोण ?



पांय्युणं कवितेचो कवि कोण ?

20. बरव्ण शिकचे कित्याक बोरें ?



बरव्ण शिकचे कित्याक बोरें ?

III. तीन-चार वाक्यानि जाप बरय :

10 × 2 = 20

तीन-चार वाक्यान जाप बरय :



21. रायाक तेनाली रामाचो कित्याक राग आयिलो ?

रायाक तेनालिरामचो कित्याक राग आयिलो ?



22. न्हंयो जणियेचो प्रमुक वाटो विवरिसि ।

न्हंयो जणियेचो प्रमुक वाटो विवरिसि ।



23. “रंगराय दुर्बलेलो वकिलु कित्याक ?

रंगराया दुर्बलेलो वकिलु कित्याक ?



24. ಜೊ.ಸಾ. ಅಲ್ಪರಿಸಾಚೆಂ ಶಿಕಪ್ ಕಶೆಂ ಜಾಲೆಂ.



जो । सा आलवारिसाचें शिकप कशें जालें ?

25. ಕೋಣ್ ಪೂರಾ ಆಮಿ ಹಿಂದುಸ್ಥಾನಿ ?



कोण पूरा आमि हिंदुस्तानि ?

26. ಬಾಬಾ ಭಾರತಿ ಕಿತ್ಯಾಕ್ ಬಿಯೆಲೊ ?



बाबा भारति कित्याक बियेलो ?

27. ಅಧಿಕಾರಾಚೆ ಆಶೆನ್ ಕಾಮಾರಾಯಾ ಕಿತೆಂ ಶಿಂತ್ಯೊ ಕೆಳ್ಳೊ ?



अदिकाराचे आशेन कामाराया कितें शिंत्यो केळो ?

28. ಆವಯ್ಚೆಂ ಭಾಗ್ ಕಿತೆಂ ?



आवयचे भाग कितें ?

29. ರೈತಾಂ ವಿಶಿಂ ಜೆ.ಬಿ. ಮೊರಾಯಿಸ್ ಕಶೆಂ ವರ್ಣಿತಾ ?



रैतां विशीं जे।बि मोराइस कशें वर्णिता ?

30. ಭಾರತ್ ಮಾತೆಚಿ ಸೊಬಾಯ್ ಕೊಚ್ಚಿ ಅನಂತ್ ಭಟ್ ಕಶಿ ವರ್ಣಿತಾ ?



भारत मातेचि सोबइ कोच्ची अनंत भट कशें वर्णिता ?



IV. ಹ್ಯಾಸಕ್ಟೆಲ್ ದಿಲ್ಯಾ ಸವಲಾಂಕ್ ಚಡುಣೆಂ ಅಧ್ಯಾಪ್ ಪಾನಾಕ್ ಮಿಕ್ವಾನಾಶೆಂ ಜಾಪ್ ಬರಯ್ :

11 × 3 = 33

हया सकलय दिल्या सवलांक चडूणें अर्ध्यापानाक मिकवानाशें जाप बरय :



31. रायाक मेलोणक तेनाली रामाचो लुपाय कितें ?

रायक पेळांक तेनालिरामाचो उपाय कितें ?



32. न्हंयत खंचो पूरा मसल्यो मेलतात ?

न्हंयत खंचो पूरा मसल्यो मेलतात ?



33. ह्या गादीचो अर्थ विवसून बरय : “गाय काळी जाल्यार दूद काळवे ?”

हया गादीचो अर्थ विवसून बरय: “गाय काळी जाल्यार दूद काळवे ?”



34. “लुबराका चक्याचर तुजो हात । हिं उत्रां खंचा पाटा थावन विचल्यांत । कोणे कोणाक

कौणें कौणाक सांग्ळि ? संदर्भ दिवुन विवर दि ।



उबारनाका चक्याचर तुजो हात । हिं उत्रां खंचा पाटा थावन विचल्यांत । कोणे कोणाक

संगलि ? संदर्भ दिवुन विवर दि ।



35. सुलताना थंय बाबा भारतिचो संबंद विवरिसि .

सुलताना थंय बाबा भारतिचो संबंद विवरिसि ।



36. “ಹ್ಯಾ ದೆವ್ಯಾಂತ್ ತೊ ಮುಸಲ್ಮಾನ್ ?” ಹಿಂ ಉತ್ರಾಂ ಕಂಚ್ಯಾ ಪಾಠಚಿಂ ?

ಕೊಣೆ ಕೊಣಾಕ್ ಸಾಂಗ್ಲಿಂ ? ಸಂದರ್ಬ್ ದಿ.



हया देवालांत तो मसल्मान हिं उतरां कंचा पाटाचिं ? कोणे कोणाक

संगलीं संदर्ब दि ।



37. ಪಾಯ್ಣಾಂ ಕವಿತೆಚೊ ಸಾರಂಶ್ ಬರಯ್.

पयंजाणां कवितेचो सारांश बरय ।



38. ಖಂಚಾಯ್ ಎಕಾ ವಿಷಯಾಚೆರ್ ಕವಿ ಪರಿಚಯ್ ದಿ :

कवि परिचय दि :



a) ಮೆಲ್ವಿನ್ ಪೆರಿಸ್

मेलविन पेरिस

ಪಾ / ವಾ



b) ಶ್ರೀ ದಾಮೋದರಾ ಬಾಳಿಗಾ

श्री दामोदारा बालिगा ।



39. ಕೊಂಕಣಿ ಲೊಕಾಚೊ ಸೌಹಾರ್ದ ಶೆಗುಣ್ ವಿವರಿಸಿ.



कोंकणी लोकाचा सौहार्द सेगुण विवरिसि ।

40. ಖಂಚಾಯ್ ಎಕಾ ವಿಷಯಾಚೆರ್ ಕವಿ ಪರಿಚಯ್ ದಿ :



कवि परिचय दि :

a) ಬಾಕಿಬಾಬ್ ಬೋರ್ಕರ್

बाकिबाब बोर्कर



बा / वा

b) ವಿಲ್ಪಿ ರೆಬಿಂಬಸ್

विल्पि रेबिंबस ।



41. ರಾಣಿ ಅಬ್ಬಕ್ಕ ದೇವಿಚೊ ದೇಶ್ ಪ್ರೇಮಾಕ್ ಒತ್ತು ದೀವ್ನ್ ತುಳ್ವೆ ಮಾತಿಯೆಚಿದು. ನಾಟಕಾಚೊ

सारंश बरय.



राणि अब्बक्का देविचो देश प्रेमाक ओतु दिवन तुळवे मातियेची दु नाटकाचो सारांश

बरय ।



V. ಸಕಯ್ಸ್ ದಿಲ್ಯಾ ಸವಾಲಾಂಕ್ ಎಕಾ ಪಾನಾಕ್ ಮಿಕ್ವನಾಶೆಂ ಜಾಪ್ ಬರಯ್ : $2 \times 4 = 8$

एक पान बर जाप बरय :



42. ವಂದೇ ಮಾತರಾಂ ಕವಿತೆಚೊ ಅನುವಾದ್ ಬರಯ್

वंदे मातरम कवितेचो अनुवाद बरय ।



43. ನಮಾನ್ ತುಕಾ ಆವಯ್ಣಾ ಸಾರಂಶ್ ಬರಯ್.

नमान तुका आवयपणा सारांश बरय ।

VI. ಕವಿತೆಚ್ಯೊ ಪಂಕ್ತಿ ಪೂರ್ತಿ ಕರ್ :

$1 \times 4 = 4$

कवितेचो पंकति पूर्ती कर :



44. ಮ್ಹಜ್ಯಾ ಗಾಂವಾಂತ್

.....

.....

ಕೊಂಕ್ಣಿ ತಾಚೆಂ ನಾಂವ್. (8 ಲೇನ್)



म्हजा गावांत

.....

.....

..... ಕೊಂಕಣಿ ತಾಚೆಂ ನಾಂವ್ (8 ಲೇನ್) ।

ಅಥವಾ / वा



ನಾರ್ಲಾಂಕ್ ಮ್ಹಜ್ಯಾ

.....

.....

ಭಾಗಿ ಮ್ಹಜೊ ಗಾಂವ್. (8 ಲೇನ್)



ನಾರಲಾಂಕ್ ಮ್ಹಜಾ

.....

.....



..... ಭಾಗಿ ಮ್ಹಜೊ ಗಾಂವ (8 ಲೇನ್) ।

VII. ಅಪಠಿತ ಗದ್ಯ :



5 × 1 = 5

ಅಪಠಿತ ಗದ್ಯ :

ಗದ್ಯ ವಾಚುನ್ ಸಕಯ್ಲೆ ದಿಲ್ಯಾ ಸವಾಲಾಂಕ್ ಜಾಪಿ ಬರಯ್ :



ಅಪಠಿತ ಗದ್ಯ ವಾಚುನ್ ಸಕಯಲ ದಿಲ್ಯಾ ಸವಾಲಾಕ ಜಾಪಿ ಬರಯ್ :

45. ದಯಾ ತಡಿರ್ ಬಸುನ್ ಆಸ್ಲೆಲ್ಲಾ ಪ್ರೇಮಿ ಲಾಗಿ ಮೋಗ್ ಮ್ಹಜ್ಯಾರ್ ಕಿತೆಂ ? ಮ್ಹಣ್ ಸವಾಲ್ ಕೆಲೆಂ ತರ್ ತ್ಯಾ ಸವಲಾಕ್ ಜಾಪ್ ದೀಂವ್ಕ್ ತಾಂಕಾ ಕಷ್ಟ್ ಮಾರ್ತೆಲೆ. ತಾಂ ಕಾಂ ಮೊಗಾಚೊ ಅನ್ನೋಗ್ ಆಸಾ ಪೂಣ್ ತೊ ಉತ್ರಾಂವ್ಕ್ ತಿಂ ಸಕಾನಾಂತ್. ಸಾಹಿತ್ ಮ್ಹಜ್ಯಾರ್ ಕಿತೆಂ ? ಮ್ಹಜ್ಯಾ ಸವಾಲಾಂಕ್ ಜಾಪ್ ದಿಂವ್ಚಿಯೀ ತ್ಯಾಚ್ ಪರಿ ಕಷ್ಟಾಂಚೆಂ. ಸಾಹಿತ್ ಆಮಿ ಹರ್ ಏಕ್ ದಿಸಾ ವಾಚ್ತಾಂವ್. ತಾಚಿ ರೂಚ್ ಹರ್ ಏಕ್ ದೀಸ್ ಚಾಕ್ತಾಂವ್ ತರೀ ಏಕ್ ಶೀದಾ ಜಾಪ್ ಹ್ಯಾ ಸವಾಲಾಂಕ್ ದಿಂವ್ಚೆ ಕಾಮ್ ಸಲೀಸ್ ನ್ಹಯ್.



दरया तडिर बसुन असल्या प्रेमि लागिं मोग मुल्यार कितें ? म्हण सवाल केलें तर जाप दिवंचे कष्ट मारतले । तांका मोगाचो अनभोग आसा । पूण तो ऊंत्रंवक तीं सकनांत । साहित मुल्यार कितें ? म्हळ्या सवलाक जाप दिंवचियी त्येच परीं कष्टचें । साहित अमि हरएक दिसा वाचताव । ताचो रूच हरएक दिसा साकतंव तरी एक सीदा जाप हया सवलाक दिवंचे काम सलीस न्हय ।



a) मोग् म्ळ्यार कितें ?



मोग म्हळ्यार कितें ?

b) मोग् म्ळ्यार सवालार् जाप दिंवचि कित्याक ?



मोग म्हळ्या सवालाक जाप दिवंचे कष्ट । कित्याक ?

c) साहित्य म्ळ्यार कितें ?



साहित्य म्हळ्यार कितें ?

d) हया सवालार् जाप दिंवचि कित्याक ?




हया सवालाक जाप दिवंचि कष्टाचें कित्याक ?

e) साहित्याचें कसलेंपुंरा गूण आमी बोगतात .



साहिताचे कितें पूरा गूण आमी बोगतात ।



VIII. 46. ಸಕಯ್ ದಿಲ್ಲ್ಯಾ ಖಂಚಾಯ್ ಏಕಾ ವಿಶಯಾಚೆರ್ ಏಕ್‌ಪಾನ್ ಮಿಕ್ವಾನಾಸೆಂ ಏಕ್ ಪ್ರಬಂಧ್ ಬರಯ್ :  1 × 5 = 5

सकलय दिल्या खंयच्याय एका विशयाचेर एक पानाक मिकवानाशें एक प्रबंध बरय :

a) मतांतर निषेद.

मतांतर निषेद ।



b) राष्ट्रिय भावयकता.

राष्ट्रीय भावयकता ।

c) शाळानी कोंकणी.

शाळानी कोंकणी ।



IX. 47. अखिल भारत प्रवासा विशें तुजो अनुभव वांटून मित्रक पत्र बरय.

वा



1 × 5 = 5

कसरो विलेवरि विशिं ग्रामा पंचायताक मनवि कर ।

अखिल भारत प्रवासा विशें तुजो अनुभव वांटून मित्रक पत्र बरय ।



वा

कसरो विलेवरि विशिं ग्रामा पंचायताक मनवि कर ।



